



আৰম্ভ কৰিছোঁ পৰম কৰুণাময় পৰম দয়ালু আল্লাহৰ নামত।

লেখকঃ শ্বাইখ মুহাম্মদ আচ-ছলেহ
আল-উছাইমীন ২০-১-১৪১৮ হিজৰী।

الإسلام 100 بأكثر من

بيان الإسلام
 Bayan AL-Islam

 تعرف على الإسلام

مؤسسة الأحاديث النبوية
 HadeethEnc.com

 موسوعة تضم ترجمات للاحاديث النبوية وشروحها بعدة لغات

مؤسسة القرآن الكريم
 QuranEnc.com

 موسوعة تضم تفسير وتراجم مؤنونة لمعاني القرآن الكريم

رقم الإيداع: 1445/22386



«حسبي الله لا إله إلا هو عليه توكلت وهو رب العرش العظيم» (سبع مرات)
“হাছবিআল্লাহু লা ইলা-হা ইল্লা হুৱা আলাইহি তাৱাক্কালতু অহুৱা ৰাব্বুল আৰশ্বিল আজীম।” অৰ্থ: “মোৰ বাবে আল্লাহেই যথেষ্ট। তেওঁৰ বাহিৰে আন কোনো সত্য উপাস্য নাই। মই তেওঁৰ ওপৰতেই ভৰসা কৰোঁ। তেওঁ মহাসিংহাসনৰ প্ৰতিপালক।”

সাত বাৰকৈ পুৱা গধূলি পঢ়িব লাগে।

«سبحان الله وبحمده»
(مائة مرة) في الصباح أو المساء. أو فيهما جميعًا
“ছুবাহা-নাল্লাহি অবিহামদিহি।”

অৰ্থঃ “আল্লাহ অতি পবিত্ৰ, প্ৰশংসা কেৱল তেওঁৰেই”
পুৱা অথবা গধূলি, নাইবা উভয় সময়তে এশবাৰকৈ পঢ়িব।

«أستغفر الله وأتوب إليه»
(مائة مرة)

“আছতগফিৰুল্লা-হা ৰা আতুবু ইলাইহি। অৰ্থঃ মই আল্লাহৰ ওচৰত ক্ষমা প্ৰাৰ্থনা কৰোঁ আৰু তেওঁৰ ওচৰতেই তাওবা কৰোঁ।”
এশবাৰ পঢ়িব।

সমাপ্ত। আল্লাহৰ ওচৰত দুআ কৰোঁ, তেওঁ যেন ইয়াক উপকাৰী বনায়।

লেখকঃ শ্বাইখ মুহাম্মদ আচ-ছলেহ আল-উছাইমীন
২০-১-১৪১৮ হিজৰী।

আৰম্ভ কৰিছোঁ পৰম কৰুণাময় পৰম দয়ালু আল্লাহৰ নামত।

লেখকঃ শ্বাইখ মুহাম্মদ আচ-ছলেহ
আল-উছাইমীন ২০-১-১৪১৮ হিজৰী।

“আল্লা-হুম্মা আনতা ৰাব্বি লা ইলা-হা ইল্লা আনতা খালাক তানী ৰা আনা আব্দুক. ৰা আনা আলা আহদিক. ৰা অদিকা মাছতাতা তু আউজুবিকা মিন শ্বাৰি মা ছানা তু আবুউ লাকা বিনি মাতিকা আলাইয়্যা. ৰা আবুউ বিজাশ্বি. ফাগফিৰলি. ফা ইল্লাহু লা ইয়াগ ফিৰুজু জুনু-বা ইল্লা আনতা।” অৰ্থ: হে আল্লাহ তুমিয়ে মোৰ প্ৰতিপালক। তুমি বিনে কোনো সত্য উপাস্য নাই। তুমিয়ে মোক সৃষ্টি কৰিছা। মই তোমাৰ দাস। মই তোমাৰ প্ৰতিশ্ৰুতিৰ ওপৰত সাধ্যানুসাৰে প্ৰতিষ্ঠিত। মই যি কৰিছোঁ তাৰ অন্যায়ৰ পৰা মই তোমাৰ আশ্ৰয় বিচাৰোঁ। আৰু তুমি যি অনুগ্ৰহ মোক প্ৰদান কৰিছা সেয়া মই স্বীকাৰ কৰোঁ। মই মোৰ গুণাহ খাতা স্বীকাৰ কৰিছোঁ। গতিকে মোক ক্ষমা কৰি দিয়া। কিয়নো তুমি বিনে কোনোৱেই গুণাহ ক্ষমা কৰিব নোৱাৰে।”

«اللهم فاطر السموات والأرض. عالم الغيب والشهادة. رب كل شيء ومليكه. أشهد أن لا إله إلا أنت. أعوذ بك من شر نفسي ومن شر الشيطان وشركه وأن أقترف على نفسي سوءاً أو أجره إلى مسلم»

“আল্লা-হুম্মা ফা-তিৰাছ ছামা-ৰাতি অল আৰ্জী. আ-লিমাল গাইবি অশ্ব শ্বাহাদাতি. ৰাব্বা কুল্লি শ্বাইয়িন অমালী-কাহ। আশ্বহাদু আল লা ইলা-হা ইল্লা আনতা। আউজুবিকা মিন শ্বাৰি নাফছি অমিন শ্বাৰিশ্ব শ্বাইতানি অশ্বিৰকিহ। ৰা আনিক তাৰিফা আলা নাফছি ছু আন আউ আজুৰুল্ ইলা মুছলিম।” অৰ্থ: হে আল্লাহ আকাশমণ্ডল আৰু পৃথিৱীৰ সৃষ্টিকৰ্তা। দৃশ্য - অদৃশ্যৰ জ্ঞাতা। প্ৰত্যেক বস্তুৰ প্ৰতিপালক আৰু গৰাকী। মই সাক্ষ্য দিওঁ যে তুমি বিনে আন কোনো সত্য উপাস্য নাই। হে আল্লাহ মই তোমাৰ আশ্ৰয় বিচাৰোঁ মোৰ নফছৰ অনিষ্টৰ পৰা আৰু চয়তানৰ অনিষ্ট আৰু তাৰ শ্বিৰ্কৰ পৰা আৰু মই নিজে কোনো পাপ কৰাৰ পৰা আৰু কোনো মুছলিমৰ অনিষ্ট কৰাৰ পৰা।”

«اللهم إني أصبحت أشهدك وأشهد حملة عرشك وملائكتك وأتبياءك وجميع خلقك بأنك أنت الله لا إله إلا أنت وأن محمداً عبدك ورسولك» (أربع مرات)

“আল্লা-হুম্মা ইন্নি আছবাহতু উশ্বহিদুক ৰা উশ্বহিদু হামালাতা আৰশ্বিক. অমালা-ইকাতিক ৰা আশ্বিয়ায়িক. অজামীআ খালক্বিক. বিআন্নাকা আনতাল্লাহ লা ইলা-হা ইল্লা আনতা. ৰা আন্না মুহাম্মাদান আব্দুকা অ ৰাছুলুকা।” অৰ্থ: “হে আল্লাহ মই তোমাক আৰু তোমাৰ সিংহাসন বহনকাৰীসকলক তোমাৰ ফিৰিস্তাসকলক আৰু তোমাৰ নবীসকলক সাক্ষী ৰাখি প্ৰভাত কৰিলোঁ। লগতে তোমাৰ গোট্টেই সৃষ্টিক সাক্ষী ৰাখি কওঁ যে তুমিয়েই আল্লাহ তুমি বিনে আন কোনো সত্য উপাস্য নাই। তুমি একক তোমাৰ কোনো অংশী নাই। নিশ্চয় মুহাম্মাদ (চাল্লাল্লাহু আলাইহি অছাল্লাম) তোমাৰ বান্দা আৰু ৰাছুল।”

«اللهم إني أُمسيت...»

সন্ধিয়াত ক'বঃ আল্লা-হুম্মা ইন্নি আমছাইতু...
চাৰিবাৰকৈ পঢ়িব।

«لا إله إلا الله وحده لا شريك له. له الملك وله الحمد. وهو على كل شيء قدير»
(مائة مرة) في الصباح أو المساء)

“লা ইলা-হা ইল্লাল্লা-হু অহদাহু লা শ্বাৰীকা লাছ, লাছল মুলুকু অলাছল হাম্দু. অহুৱা আলা কুল্লি শ্বাইয়িন ক্বাদীৰ। অৰ্থঃ আল্লাহৰ বাহিৰে আন কোনো সত্য উপাস্য নাই। তেওঁ একক, তেওঁৰ কোনো অংশীদাৰ নাই। ৰাজত্ব তেওঁৰেই আৰু প্ৰশংসাও কেৱল তেওঁৰেই। তেওঁ সকলো ক্ষেত্ৰতে ক্ষমতাৱান।”

পুৱা অথবা গধূলি এশ বাৰ পঢ়িব।

ಬೆಳಗ್ಗೆ ಮತ್ತು ಸಂಜೆ ಹೇಳುವ ದೀಕ್ಯಗಳು

೮೯೫ಕರಂ: ಮುಹಮ್ಮದ್ ಸಾಲಿಹ್
ಅಲ್-ಉಸ್ತುಮೇನ್. (೫೭೮ 1418-1-20)

بِسْمِ اللّٰهِ الرَّحْمٰنِ الرَّحِیْمِ

ಪರಮ ದಯಾಮಯನೂ ಕರುಣಾನಿಧಿಯೂ
೮ದ ಅಲ್ಲಾಹನ ನಾಮದಿಂದ

﴿اللَّهُ لَا إِلَهَ إِلَّا هُوَ الْحَيُّ الْقَيُّومُ لَا تَأْخُذُهُ سِنَّةٌ وَلَا نَوْمٌ لَهُ مَا فِي السَّمَوَاتِ وَمَا فِي الْأَرْضِ مَنْ ذَا الَّذِي يَشْفَعُ عِنْدَهُ إِلَّا بِإِذْنِهِ يَعْلَمُ مَا بَيْنَ أَيْدِيهِمْ وَمَا خَلْفَهُمْ وَلَا يُحِيطُونَ بِشَيْءٍ مِّنْ عِلْمِهِ إِلَّا بِمَا شَاءَ وَسِعَ كُرْسِيُّهُ السَّمَوَاتِ وَالْأَرْضَ وَلَا يَئُودُهُ حِفْظُهُمَا وَهُوَ الْعَلِيُّ الْعَظِيمُ﴾¹ البقرة: 255.

﴿ಆಲ್ಲಾ-ಹು ಲಾ ಇಲಾ-ಹಾ ಇಲ್ಲಾ ಹುರಾಲ ಹಾಇಯ್ಲ ಕಾಹಿಯ್ಲಮ, ಲಾ ತಾ'ಖುಜ್ಹು ಹಿನಾತುಠ್ ಅಲಾ ನಾಠಮ। ಲಾಹು ಮಾ ಫಿಹ್ ಹಾಮಾ-ರಾತಿ ಅಮಾ ಫಿಲ ಆರಜಿ ಮಾನಜಾಲ ಲಾಜಿ ಯಾಸ್ವಫಾಠು ಇಂದಾಹ್ ಇಲ್ಲಾ ವಿಇಜಿನಿಹ। ಯಾ'ಲಾಮು ಮಾ ವಾಹಿನಾ ಆಹಿದಿಹಿಮ ಅಮಾ ಖಾಲಫಾಹಮ ಅಲಾ ಯುಹಿತುನಾ ವಿಶ್ವಾಹಿಯಿಮ ಮಿನ ಇಲಮಿಹಿ ಇಲ್ಲಾ ವಿಮಾ ಸ್ವಾ-ಆ, ಅಹ್ಲಿಆ ಕುಬಹ್ಲಿಯ್ಹುಚ್ ಹಾಮಾ-ರಾತಿ ಅಲ ಆರಜ, ಅಲಾ ಯಾ-ಠು ದುಹ್ ಹಿಫಜ್ಹುಹಮಾ, ಅಹುರಾಲ ಆಲಿಯ್ಯುಲ ಆಜಿಮ। ಅರ್ಥ: ಆಲ್ಲಾಹ, ತೆಠ್ತೆರ ವಾಹಿರೇ ಆನ ಕಾನೊ ಸತಾ ಇಲಾಹ ನಾಹಿ। ತೆಠ್ತೆ ಚಿರಶ್ಚಿರ, ಸಕಲೊ ಸಂತಾರ ಧಾರಕ। ತೆಠ್ತೆ ಕಲಾಘುಮತಿಠ್ ಸ್ಪರ್ಶ ಕರಿವ ನೊರಾರೇ ಆರ್ಕ ಠೊಪನಿಠ್ ನಹಯ। ಆಕಾಶಮಠ್ಲತ ಯಿ ಆಹ್ಲೆ ಆರ್ಕ ಪುಥಿರೀತ ಯಿ ಆಹ್ಲೆ ಸಕಲೊ ತೆಠ್ತೆರೇಹಿ। ತೆಠ್ತೆರ ಅನುಮತಿ ನೊಹೊರಾಕೇ ತೆಠ್ತೆರ ಠ್ಚರತ ಹುಪಾರಿಹ್ ಕರಿವ ಪರಾ ಕಾನ ಆಹ್ಲೆ? ಸಿಹ್ತೆರ ಸನ್ಮುಖತ ಆರ್ಕ ಪಿಹ್ತ ಯಿ ಆಹ್ಲೆ ಸಕಲೊ ತೆಠ್ತೆ ಜಾನೇ; ಆರ್ಕ ಯಿ ತೆಠ್ತೆ ಇಹ್ಲಾ ಕರೇ ತಾರ ವಾಹಿರೇ ತೆಠ್ತೆರ ಜ್ಞಾನರ ಂಕೊರೇಹಿ ಸಿಹ್ತೆ ಪರಿವೆಸ್ಟನ ಕರಿವ ನೊರಾರೇ। ತೆಠ್ತೆರ ಕುಬಹ್ಲಿ ಆಕಾಶಮಠ್ಲತ ಆರ್ಕ ಪುಥಿರೀಕ ಪರಿವ್ಯಾಪ್ತ ಕರಿ ಆಹ್ಲೆ; ಆರ್ಕ ಂಹಿ ಠುತಾರ ಬಹ್ಣಾವಹ್ಣಪ ತೆಠ್ತೆರ ವಾರೇ ವೊಜಾ ನಹಯ; ಆರ್ಕ ತೆಠ್ತೆ ಸುಠ್ಚ, ಸುಮಹಾನ।﴾ ಆಯಾತುಲ ಕುಬಹ್ಲಿ.

ಹುಬಾ ಆಲ-ಬಾಹ್ಲಾರಾಹ: ೨೫೫

﴿ءَامَنَ الرَّسُولُ بِمَا أُنزِلَ إِلَيْهِ مِنْ رَبِّهِ وَالْمُؤْمِنُونَ كُلٌّ ءَامَنَ بِاللَّهِ وَمَلَائِكَتِهِ وَكُتُبِهِ وَرُسُلِهِ لَا نُفَرِّقُ بَيْنَ أَحَدٍ مِنْ رُسُلِهِ وَقَالُوا سَمِعْنَا وَأَطَعْنَا غُفْرَانَكَ رَبَّنَا وَإِلَيْكَ الْمَصِيرُ﴾¹ لا يُكَفِّرُ اللَّهُ نَفْسًا إِلَّا مُسْعِفَهَا لَهَا مَا كَسَبَتْ وَعَلَيْهَا مَا اكْتَسَبَتْ رَبَّنَا لَا تُؤَاخِذْنَا إِنْ نَسِينَا أَوْ أَخْطَأْنَا رَبَّنَا وَلَا تَحْمِلْ عَلَيْنَا إَصْرًا

كُنَّا حَمَلَتُهُ عَلَى الَّذِينَ مِنْ قَبْلِنَا رَبَّنَا وَلَا تَحْمِلْنَا مَا لَا طَاقَةَ لَنَا بِهِ وَاعْفُ عَنَّا وَاعْفِرْ لَنَا وَارْحَمْنَا أَنْتَ مَوْلَانَا فَانصُرْنَا عَلَى الْقَوْمِ الْكَافِرِينَ﴾¹

البقرة: 286.

﴿ಆ-ಮಾನಾರ ಬಾಹುಲು ವಿಮಾ ಉಂಗಿಲಾ ಇಲಾಹಿಹಿ ಮಿರ ಬಾರಿಹಿ ಅಲ ಮು'ಮಿನುನ। ಕುಲ್ಲನ ಆ-ಮಾನಾ ಬಿಲ್ಲಾ-ಹಿ ಅಮಾಲಾ-ಹಿಕಾತಿಹಿ ಅಕುತುಬಿಹಿ ಅಕುಹ್ಲಿಹಿ ಲಾ ನುಫಾರಿಹ್ಕು ವಾಹಿನಾ ಆಹಾದಿಮ ಮಿರ ಕುಹ್ಲಿಹ, ಅಹ್ಲಾಲ್ ಹಾಮಿ'ನಾ ರಾ ಆತ್ವಾ'ನಾ ಠುಫರಾ-ನಾಕಾ ಬಾಹ್ಲಾನಾ ರಾ ಇಲಾಹಿಕಾಲ ಮಾತಿರ। ಅರ್ಥ: ಬಾಹುಲೇ ತೆಠ್ತೆರ ಪ್ರತಿಪಾಲಕರ ತರಫರ ಪರಾ ಯಿ ತೆಠ್ತೆರ ಠ್ಚರತ ಅರತೀರ್ಣ ಹೇಹ್ಲೆ ತಾರ ಠ್ಪರತ ಂಮಾನ ಆನಿಹ್ಲೆ ಆರ್ಕ ಮುಮಿನಸಕಲೇಠ್ಲ। ಪ್ರತೀಕೇಹಿ ಂಮಾನ ಆನಿಹ್ಲೆ ಆಲ್ಲಾಹರ ಠ್ಪರತ, ತೆಠ್ತೆರ ಫಿರಿಶ್ತಾಸಕಲರ ಠ್ಪರತ, ತೆಠ್ತೆರ ಕಿತಾವಸಮುಹ್ ಆರ್ಕ ತೆಠ್ತೆರ ಬಾಹುಲಸಕಲರ ಠ್ಪರತ। ಆಮಿ ತೆಠ್ತೆರ ಬಾಹುಲಸಕಲರ ಮಾಜತ ಕಾನೊ ಪಾರ್ಥಕಾ ನಕರೇಠ್; ಆರ್ಕ ಂಠ್ಲೊಕೇ ಕಯ, 'ಆಮಿ ಶುನಿಹ್ಲೆ' ಆರ್ಕ ಮಾನಿ ಲೇಹ್ಲೆಠ್। ಹೆ ಆಮಾರ ಪ್ರತಿಪಾಲಕ! ತೊಮಾರ ಹ್ಣಮಾ ಪ್ರಾರ್ಥನಾ ಕರೇಠ್ ಆರ್ಕ ತೊಮಾರ ಪಿನೇಹಿ ಪ್ರತಾರ್ತನ'ಸುಲ' *ಲಾ ಯುಕಾಲ್ಲಿಯ್ಹುಲ್ಲಾ-ಹು ನಾಫಹ್ಲಾನ ಇಲ್ಲಾ ಉಹ್ಆಹಾ, ಲಾಹಾ ಮಾ ಕಾಹ್ಲಾವಾತ, ರಾ ಆಲಾಹಿಹಾ ಮಾಕತಾಹ್ಲಾವಾತ, ಬಾಹ್ಲಾನಾ ಲಾ ತುಆ-ಥಿಜನಾ ಇನ-ನಾಹ್ಲಿನಾ ಆಠು ಆಖತ್ವ'ನಾ, ಬಾಹ್ಲಾನಾ ಅಲಾ ತಾಹಮಿಲ ಆಲಾಹಿನಾ ಇಚರಾಙ ಕಾಮಾ ಹಾಮಾಲತಾಹ್ ಆಲಾಲ ಲಾಜಿಮಾ ಮಿಙ ಕಾವಲಿನಾ, ಬಾಹ್ಲಾನಾ ಅಲಾ ತುಹಾಮಿಲನಾ ಮಾ-ಲಾ ತ್ವ'ಕ್ಲಾತ ಲಾನಾ ವಿಹಿ, ಅ'ಫು ಆಮಾ ಅಗಫಿಬಲಾನಾ ಅರಹಮನಾ, ಆಙತಾ ಮಾಠಲಾನಾ, ಫಾಙ್ಹುರನಾ ಆಲಾಲ ಕಾಠಮಿಲ ಕಾಫಿರೀನ। ಅರ್ಥ: ಆಲ್ಲಾಹೇ ಕಾಕೊ ತಾರ ಸಾಮರ್ಥರ ವಾಹಿರತ ಕಾನೊ ದಾಯಿತ್ವ ನಿದಿಯೇ। ಯೀಯೆ ಠಾಲ ಉಪಾರ್ಜನ ಕರಿಹ್ಲೆ ಇಯಾರ ಪ್ರತಿಫಲ ತಾರ ವಾರೇಹಿ, ಆರ್ಕ ಯೀಯೆ ವೆಯಾ ಉಪಾರ್ಜನ ಕರಿಹ್ಲೆ ಇಯಾರ ಪ್ರತಿಫಲ ಸಿ ನಿಜೇಹಿ ಠೊಗ ಕರಿವ। ಹೆ ಆಮಾರ ಪ್ರತಿಪಾಲಕ! ಯದಿ ಆಮಿ ಬಿಸ್ಮುತ ಹಠ್ ಅಥವಾ ಠುಲ ಕರೇಠ್ ತೆಂತೆ ತುಮಿ ಆಮಾಕ ಸೊಧ-ಪೊಚ ನಕರಿವ। ಹೆ ಆಮಾರ ಪ್ರತಿಪಾಲಕ! ಆಮಾರ ಪುರವರತೀಸಕಲರ ಠ್ಪರತ ಯೆನೇಕೇ ತುಮಿ ವೊಜಾ ಅರ್ಪಣ ಕರಿಹ್ಲಿಲಾ ಆಮಾರ ಠ್ಪರತ ತೆನೇಕುರಾ ವೊಜಾ ಅರ್ಪಣ ನಕರಿವ। ಹೆ ಆಮಾರ ಪ್ರತಿಪಾಲಕ! ತುಮಿ ಆಮಾಕ ಂನೇಕುರಾ ವೊಜಾ ವಹನ ನಕರಾವಾ ಯಿಠೊ ವಹನ ಕರಾರ ಆಮಾರ ಸಾಮರ್ಥ ನಾಹಿ; ಆರ್ಕ ತುಮಿ ಆಮಾರ ಪಾಪ ಮೊಚನ ಕರಿ ದಿಯಾ, ಆಮಾಕ ಹ್ಣಮಾ ಕರಿ ದಿಯಾ, ಆಮಾರ ಪ್ರತಿ ದಯಾ ಕರಾ, ತುಮಿಯೇಹಿ ಆಮಾರ ಅಭಿಠಾರಕ। ಂತೆಕೇ ಕಾಫಿರರ ಸಂಪ್ರದಾಯರ ವಿಹ್ಕಹ್ಲೆ

ಆಮಾಕ ಸಹಾಯ ಕರಾ।﴾ ಹುಬಾ ಆಲ-ಬಾಹ್ಲಾರಾಹ: ೨೮೫-೨೮೬

﴿قُلْ هُوَ اللَّهُ أَحَدٌ﴾¹ الإخلاص: 1.

﴿ಕಬುಲ ಹುರಾಲ್ಲಾ-ಹು ಆಹಾದ। ಹುಬಾ ಇಖಲಾಚ

﴿قُلْ أَعُوذُ بِرَبِّ الْفَلَقِ﴾¹ الفلق: 1.

﴿ಕಬುಲ ಆಠುಜ್ಜು ವಿಬಾರಿವಿಲ ಫಾಲಾಹ್ಲ। ಹುಬಾ ಫಾಲಾಕ್

﴿قُلْ أَعُوذُ بِرَبِّ الْاِنْسِ﴾¹ الناس: 1.

﴿ಕಬುಲ ಆಠುಜ್ಜು ವಿಬಾರಿವಿಲ ನಾ-ಹು।﴾

ಹುಬಾ ನಾಹ್ಲತಿನಿಠ್ಠಾ ಹುಬಾ ತಿನಿಬಾರಕೇ ಪಠಿವ। (السورة كاملة ثلاث مرات)

﴿أعوذ بكلمات الله التامات من شر ما خلق﴾ (ثلاث مرات)

“ಆಠುಜ್ಜು ಬಿಕಾಲಿಮಾ-ತಿಲ್ಲಾಹಿತ ತಾ-ಮ್ನಾ-ತಿ, ಮಿಙ್ ಸ್ವಾರ್ಬಿ ಮಾ ಖಾಲಾಹ್ಲ।”
ಅರ್ಥ: “ಮಹಿ ಪುರ್ಣ ವಾಕ್ಯರ ಜರಿಯತೆ ಆಲ್ಲಾಹರ ಆಶ್ರಯ ಪ್ರಾರ್ಥನಾ ಕರೇಠ್ ತೆಠ್ತೆ ಯಿ ಸೃಶ್ಠಿ ಕರಿಹ್ಲೆ ತಾರ ಅನಿಶ್ಠರ ಪರಾ। ತಿನಿಬಾರ ಪಠಿವ।”

﴿بِسْمِ اللّٰهِ الَّذِي لَا يَضُرُّ مَعَ اسْمِهِ شَيْءٌ فِي الْأَرْضِ وَلَا فِي السَّمَاءِ وَهُوَ السَّمِيعُ الْعَلِيمُ﴾

(ثلاث مرات)

“ಬಿಹ್ಲಮಿಲ್ಲಾ-ಹಿಲ ಲಾಜಿ ಲಾ ಯಾಜ್ಜುಕ್ ಮಾಆಹಮಿಹಿ ಸ್ವಾಹಿಯ್ಲನ ಫಿಲ ಆರಜಿ, ಅಲಾ ಫಿಹ್ ಹಾಮಾ-ಫಿ, ಅಹುರಾಚ ಹಾಮಿಠುಲ ಆಲಿಮಾ” ಅರ್ಥ: “ಆರಂಭ ಕರಿಹ್ಲೆಠ್ ಆಲ್ಲಾಹರ ನಾಮತ, ಯಾರ ನಾಮ ಲೊರಾರ ಪಿಹ್ತ ಆಕಾಶ ಆರ್ಕ ಪುಥಿರೀರ ಂಕೊರೇಹಿ ಹ್ಣತಿ ಕರಿವ ನೊರಾರೇ, ಆರ್ಕ ತೆಠ್ತೆ ಸರ್ವಶ್ರೊತಾ, ಸರ್ವಜ್ಞತಾ” ತಿನಿಬಾರ ಪಠಿವ

﴿رضيت بالله ربًا وبالإسلام دينًا وبمحمد صلى الله عليه وسلم نبيًا﴾

(ثلاث مرات)

“ಬಾಜಿಠು ಬಿಲ್ಲಾ-ಹಿ ಬಾಹ್ಲಾನ, ಅವಿಲ ಇಹ್ಲಾಮಿ ಧೀನಾನ, ಅವಿಮುಹಾಮ್ನಾದಿನ್ ಚಾಲ್ಲಾಲ್ಲಾಹ್ ಆಲಾಹಿಹಿ ಅಹ್ಲಾಲ್ಲಾಮಾ ನಾವಿಯಾನಾ” ಅರ್ಥ: “ಮಹಿ ಸಂಪುಶ್ಠ ಹೇಹ್ಲೆಠ್, ಆಲ್ಲಾಹಕ ಪ್ರತಿಪಾಲಕ ಹಿಚಾಪೆ ಗ್ರಹಣ ಕರಿ, ಇಹ್ಲಾಮಕ ಧೀನ ಹಿಚಾಪೆ ಪಾಹಿ, ಆರ್ಕ ಮುಹಾಮ್ನದ ಚಾಲ್ಲಾಲ್ಲಾಹ್ ಆಲಾಹಿಹಿ ಅಹ್ಲಾಲ್ಲಾಮಕ ನವಿ ಹಿಚಾಪೆ ಗ್ರಹಣ ಕರಿ” ತಿನಿಬಾರ ಪಠಿವ

﴿أصبحنا وأصبح الملك لله والحمد لله لا إله إلا الله وحده لا شريك له. له الملك وله الحمد وهو على كل شيء قدير. رب أسألك خير ما في هذا اليوم وخير ما بعده. وأعوذ بك من شر ما في هذا اليوم ومن شر ما بعده. رَبِّ أَعُوذُ بِكَ مِنَ الْكسَلِ وَالْهَرَمِ وَسَوْءِ الْكِبَرِ. وَأَعُوذُ بِكَ مِنَ عَذَابِ النَّارِ وَعَذَابِ الْقَبْرِ﴾

“ಆಹ್ಲವಾಹನಾ ಠೂರಾ ಆಹ್ಲವಾಹಲ ಮುಲಕ್ಕು ಲಿಲ್ಲಾ-ಹು। ಅಲ ಹಾಮದು ಲಿಲ್ಲಾ-ಹು। ಲಾ ಇಲಾ-ಹಾ ಇಲ್ಲಾಲ್ಲಾಹ್- ಅಹದಾಹ್ ಲಾ ಸ್ವಾರೀಕಾಲಾಹ, ಲಾಹಲ ಮುಲಕ್ಕು ಅಲಾಹಲ ಹಾಮದು ಯುಹಯಿ ಅಯುಮಿಠು ಅಹುರಾ ಆಲಾ ಕುಲ್ಲಿ ಸ್ವಾಹಿಯ್ಲನ ಕಾದೀರ। ಬಾರ್ಬಿ ಆಹ್ಲಆನುಕಾ ಖಾಹಿರಾ ಮಾ ಫೀ ಹ-ಜಾಲ ಇಯಾಠಮ। ಅಖಾಹಿರಾಮಾ ವಾ'ದಾಹ। ಅ ಆಠುಜ್ಜು ಬಿಕಾ ಮಿನ ಸ್ವಾರ್ಬಿ ಹ-ಜಾಲ ಇಯಾಠಮ। ಅಸ್ವಾರ್ಬಿ ಮಾ ವಾ'ದಾಹ। ಬಾರಿ ಆಠುಜ್ಜುಬಿಕಾ ಮಿನಾಲ ಕಾಹ್ಲಲಿ, ಅಹ್ಲು-ಯಿಲ ಕಿವಾರ, ಬಾರಿ ಆಠುಜ್ಜುಬಿಕಾ ಮಿನ ಆಜೊವಿನ್ ನಾ-ರ , ರಾ ಆಜೊವಿಲ ಕಾರ । ಅರ್ಥ: ಆಮಿ ಪ್ರಠಾತ ಕರಿಲೊ ಆರ್ಕ ಆಲ್ಲಾಹರ ಜಗತಸಮುಹೆಠ್ ಪ್ರಠಾತ ಕರಿಲೆ। ಸಕಲೊ ಧರಣರ ಪ್ರಶಙ್ಸಾ ಆಲ್ಲಾಹರೇಹಿ; ಆಲ್ಲಾಹರ ವಾಹಿರೇ ಆನ ಕಾನೊ ಸತಾ ಉಪಾಸ್ಯ ನಾಹಿ, ತೆಠ್ತೆ ಂಕಕ। ತೆಠ್ತೆರ ಕಾನೊ ಅಙಶೀದಾರ ನಾಹಿ। ಬಾಜತ್ವ ತೆಠ್ತೆರೇಹಿ, ಆರ್ಕ ಪ್ರಶಙ್ಸಾಠ್ ತೆಠ್ತೆರೇಹಿ। ತೆರೇಹಿ ಜೀರನ ದಾನ ಕರೇ ಆರ್ಕ ತೆರೇಹಿ ಮುತ್ಯಾ ಪ್ರದಾನ ಕರೇ, ಆರ್ಕ ತೆಠ್ತೆ ಸಕಲೊ ವಸ್ತುರ ಠ್ಪರತ ಹ್ಣಮತಾರಾನ। ಹೆ ಆಲ್ಲಾಹ! ಂಹಿ ದಿನರ ಯಿ ಕಲಯ್ಯಾ ಆಹ್ಲೆ ಆರ್ಕ ಯಿ ಇಯಾರ ಪಿಹ್ತ ಆಹ್ಲೆ ಸೆಹಿಠೊ ಮಹಿ ಕಾಮನಾ ಕರೇಠ್। ಲಗತೆ ಂಹಿ ದಿನರ ಅಮಜ್ಲಲರ ಪರಾ ಆರ್ಕ ಇಯಾರ ಪಿಹ್ಲರ ಅಮಜ್ಲಲರ ಪರಾ ಮಹಿ ತೊಮಾರ ಆಶ್ರಯ ವಿಹ್ಲರೇಠ್। ಹೆ ಮೊರ ಬರವ! ಮಹಿ ಅಲಸತಾ ಆರ್ಕ ವುಧಾರಸ್ವಾರ ಅಸಹಾಯರ ಪರಾ ತೊಮಾರ ಆಶ್ರಯ ವಿಹ್ಲರೇಠ್। ಹೆ ಮೊರ ಪ್ರತಿಪಾಲಕ! ಮಹಿ ಜಾಹಾಮಮರ ಜುಹಿರ ಪರಾ ಆರ್ಕ ಕವರರ ಶಾಸ್ತಿರ ಪರಾ ತೊಮಾರ ಆಶ್ರಯ ವಿಹ್ಲರೇಠ್।”

﴿أمسينا وأمسى الملك لله﴾

ಸಂಕ್ರಿಯಾತ ಂನೇಕೇ ಕ'ವ: ಆಮಹ್ಲಿನಾ ರಾ ಆಮಹ್ಲಲ ಮುಲಕ್ಕು ಲಿಲ್ಲಾಹ್”
ಲಗತೆ ಕ'ವ: ಬಾರಿ ಆಹ್ಲಆನುಕಾ ಖಾಹಿರಾ ಮಾ ಫಿ ಹಾಜಿಹಿಲ ಲಾಹಿಲಾಹ”
(ಆಚವಾಹನಾ ರಾ ಆಚವಾಹ) ಆರ್ಕ (ಹಾಜಾಲ ಯಾಠಮ)ರ ಪರಿವರತೆ ಠ್ಪರತ ದಿಯಾ ವಾಕ್ಯ ಠುತಾ ಪಠಿವ।

﴿اللهم بك أصبحنا وبك أمسينا وبك نحيا وبك نموت واليك النشور﴾

“ಆಲ್ಲಾ-ಹುಮಾ ಬಿಕಾ ಆಹ್ಲವಾಹನಾ, ಅವಿಬಾ ಆಮಹ್ಲಿನಾ, ಅವಿಬಾ ನಾಹಯಾ, ಅವಿಬಾ ನಾಮುತ್, ಅ ಇಲಾಹಿಕಾನ ನುಶುರ-ರ ।” ಅರ್ಥ: “ಹೆ ಆಲ್ಲಾಹ! ತೊಮಾರ ನಾಮತೆ ಆಮಿ ಪ್ರಠಾತ ಕರಿಲೊ ಆರ್ಕ ತೊಮಾರ ನಾಮತೆ ಆಮಿ ರಾತಿತ ಪ್ರರೇಶ ಕರಿಹ್ಲೆಠ್ ಆರ್ಕ ತೊಮಾರ ನಾಮತೆ ಆಮಿ ಜೀರಿತ ಹಠ್ ಆರ್ಕ ತೊಮಾರ ನಾಮತೆ ಆಮಿ ಮುತ್ಯಾವರಣ ಕರೇಠ್ ಆರ್ಕ ತೊಮಾರ ಫಾಲೇಹಿ ಉಭತಿ ಯಾಮ”

﴿اللهم بك أمسينا وبك أصبحنا وبك نموت وبك نحيا واليك المصير﴾

ಸಂಕ್ರಿಯಾ ಂನೇಕೇ ಕ'ವ: “ಆಲ್ಲಾ-ಹುಮಾ ಬಿಕಾ ಆಮಹ್ಲಿನಾ, ಅವಿಬಾ ಆಚವಾಹನಾ, ಅವಿಬಾ ನಾಹಯಾ, ಅವಿಬಾ ನಾಮುತ್, ಅ ಇಲಾಹಿಕಾಲ ಮಾತಿರ” ಅರ್ಥ: “ಹೆ ಆಲ್ಲಾಹ! ಆಮಿ ತೊಮಾರ ನಾಮತೆ ಸಂಕ್ರಿಯಾತ ಉಪನೀತ ಹೇಹ್ಲೆಠ್ ಆರ್ಕ ತೊಮಾರ ನಾಮತೆ ಆಮಿ ಪ್ರಠಾತ ಕರಿಹ್ಲೆಠ್ ಆರ್ಕ ತೊಮಾರ ನಾಮತೆ ಆಮಿ ಜೀರಿತ ಹಠ್ ಆರ್ಕ ತೊಮಾರ ನಾಮತೆ ಆಮಿ ಮುತ್ಯಾವರಣ ಕರೇಠ್ ಆರ್ಕ ತೊಮಾರ ಠ್ಚರಲೇಕೇಹಿ ಆಮಾರ ಶೇಶ ಠಿಕನಾ ।”

﴿اللهم ما أصبح بي من نعمة أو بأحد من خلقك فمنك وحدك لا شريك لك فلك الحمد ولك الشكر﴾

“ಆಲ್ಲಾ-ಹುಮಾ ಮಾ ಆಹ್ಲವಾಹಾ ವಿ ಮಿನ ನಿ'ಮಾತಿನ। ಆಠು ವಿ ಆಹಾದಿಮ ಮಿನ ಖಾಲಕಿಕ, ಫಾಮಿನಕಾ ಅಹದಾಕಾ ಲಾ ಸ್ವಾರೀಕಾ ಲಾಕ್, ಫಾಲಾಕಾಲ ಹಾಮದು ಅಲಾಕಾಸ್ವ ಶುಕ್ರ ।” ಅರ್ಥ: ಹೆ ಆಲ್ಲಾಹ! ಮಹಿ ಅಥವಾ ತೊಮಾರ ಯಿಕೊನೊ ಸೃಶ್ಠಿಯೇ ಯಿ ಯಿ ಅನುಗ್ರಹ ಲೆ ಪ್ರಠಾತ ಕರಿಹ್ಲೆ, ಸೆಹಿ ಸಕಲೊವೊರ ಕೇರಲ ಮಾತ್ರ ತೊಮಾರ ತರಫರ ಪರಾಹಿ ಅಹಾ । ತುಮಿ ಂಕಕ ತೊಮಾರ ಕಾನೊ ಅಙಶೀ ನಾಹಿ. ಂತೆಕೇ ಸಕಲೊ ಪ್ರಶಙ್ಸಾ ತೊಮಾರೇಹಿ ಆರ್ಕ ಕುತಜ್ಜತಾ ತೊಮಾರೇಹಿ

﴿ما أمسى بي﴾

ಸಂಕ್ರಿಯಾ ಂಹಿದರೇ ಕ'ವ: ಮಾ ಆಮಹ್ಲಾ ವಿ.”

﴿اللهم إني أسألك العافية في الدنيا والآخرة. اللهم إني أسألك العفو والعافية في ديني ودنياي وأهلي ومالي. اللهم استر عوراتي وآمن روعاتي. اللهم احفظني من بين يدي ومن خلفي وعن يميني وعن شمالي ومن فوقي. وأعوذ بعظمتك أن أغتال من تحتي﴾

“ಆಲ್ಲಾ-ಹುಮಾ ಇನ್ನಿ ಆಹ್ಲಆನುಕಾಲ ಆ-ಫಿಯಾ ಫಿದ ದುನಿಯಾ ಅಲ ಆ-ಥಿರಾಹ್ ಆಲ್ಲಾ-ಹುಮಾ ಇನ್ನಿ ಆಹ್ಲಆನುಕಾಲ ಆಫರಾ ಅಲ ಆ-ಫಿಯಾ ಫೀ ಧೀನಿ ಅದುನಿಯಾಯಿ ಅ ಆಹಲಿ ಅ ಮಾ-ಲಿ. ಆಲ್ಲಾ-ಹುಮಾಹ್ ತುರ ಆಠುಬಾ-ತಿ. ರಾ ಆ-ಮಿನ ಬಾಠುಆ-ತಿ ಆಲ್ಲಾ-ಹುಮಾಹ್ ಫಿಜನಿ ಮಿನ ವಾಹಿನಾ ಯಾದಾಯಾ ಅಮಿನ ಖಾಲಫಿ ರಾ ಆನ ಯಾಮಿನಿ ಅ ಆನ ಸ್ವಿಮಾ-ಲಿ. ಅಮಿನ ಫಾಠುಕಿ. ಅ ಆಠುಜ್ಜುಬಿ ಆಜೊಮಾತಿಕಾ ಆನ ಉಗತಾ-ಲಾ ಮಿನ ತಾಹತಿ” । ಅರ್ಥ: ಹೆ ಆಲ್ಲಾಹ್ ಮಹಿ ತೊಮಾರ ಠ್ಚರತ ದುನಿಯಾ ಆರ್ಕ ಆಥಿರಾತತ ನಿಬಾಪಂತಾ ವಿಚಾರೇಠ್। ಹೆ ಆಲ್ಲಾಹ್ ಮಹಿ ಮೊರ ಧೀನ ಮೊರ ದುನಿಯಾ ಮೊರ ಪರಿಯಾಲ ಆರ್ಕ ಮೊರ ಸಂಪದರ ವಾರೇ ತೊಮಾರ ಠ್ಚರತ ಹ್ಣಮಾ ವಿಚಾರೇಠ್ ಆರ್ಕ ನಿಬಾಪದ ಕಾಮನಾ ಕರೇಠ್। ಹೆ ಆಲ್ಲಾಹ್ ಮೊರ ಪರ್ದಾ ಕರಾ ಅಙಗಸಮುಹರ ಠ್ಪರತ ಪರ್ದಾ ಕರಿ ದಿಯಾ। ಆರ್ಕ ಮೊರ ಠಯ-ಠಿತಿ ದುರ ಕರಿ ಶಾಸ್ತಿ ವಿಬಾಜ್ ಕರಾ। ಹೆ ಆಲ್ಲಾಹ್ ಮೊರ ಸನ್ಮುಖರ ಪರಾ ಮೊರ ಪಿಹ್ಲಫಾಲರ ಪರಾ ಮೊರ ಸೊಫಾಲರ ಪರಾ ಮೊರ ವಾಠುಫಾಲರ ಪರಾ ಆರ್ಕ ಮೊರ ಠ್ಪರರ ಪರಾ ಮೊಕ ಸುರಹ್ಣಾ ಪ್ರದಾನ ಕರಾ। ಆಕಾಸ್ಮಿಕ ತಲರ ಪರಾ ಧಙ್ಸ ಹೊರಾರ ಪರಾಠ್ ಮಹಿ ತೊಮಾರ ಆಶ್ರಯ ವಿಚಾರೇಠ್।

﴿اللهم أنت ربّي لا إله إلا أنت. خلقتني وأنا عبدك. وأنا على عهدك ووعدك ما استطعت. أعوذ بك من شر ما صنعت. أبوء لك بنعمتك على. وأبوء بذنبي. فاغفر لي. فإنه لا يغفر الذنوب إلا أنت﴾